

Corporate Office:

Giriraj Annexe Circuit House Road
HUBBALLI- 580 029 Karnataka State
Phone : 0836- 2237511
Fax : 0836 2256612
e-mail : headoffice@vrllogistics.com

BSE Limited
P.J. Tower, Dalal Street,
Mumbai 400 001.
Scrip Code: 539118

National Stock Exchange of India Limited
Bandra-Kurla Complex, Bandra (East),
Mumbai -400051.
Scrip Symbol: VRLLOG

Sub: Submission of the post Buyback Public Announcement pertaining to buyback of not exceeding 8,75,000 (Eight Lakh Seventy Five Thousand) fully paid-up equity shares of Company having face value of Rs. 10/- (Indian Rupees Ten only) each, representing 0.99 % of the equity shares in the existing total paid-up equity capital of VRL Logistics Limited (hereinafter referred as “the Company” from all the eligible shareholders on a proportionate basis, through the ‘tender offer’ route, at a price of Rs. 700/- (Indian Rupees Seven Hundred only) per equity share, payable in cash, for an aggregate maximum amount not exceeding Rs. 61,25,00,000/-(Indian Rupees Sixty One Crore and Twenty Five Lakh only) pursuant to the Securities and Exchange Board of India (Buy-Back of Securities) Regulations, 2018, as amended (“Buyback Regulations”).

Dear Sir/Madam,

This communication is further to our earlier communications dated February 01, 2023, February 07, 2023, February 28, 2023 and March 10, 2023, whereby we had submitted the Public Announcement, the Draft Letter of Offer, the letter of offer and offer opening Advertisement respectively pertaining to the Buyback.

We are pleased to submit herewith a copy of the Post Buyback Public Advertisement published on April 12, 2023 in the following newspapers.

Publication	Language	Editions
Financial Express	English	All
Jansatta	Hindi	All
Vijayavani	Kannada(Regional)	All

We request you to kindly take the above on record.

Thanking you,

For VRL LOGISTICS LIMITED

ANIRUDDHA PHADNAVIS
COMPANY SECRETARY & COMPLIANCE OFFICER

Date: April 12, 2023

Auction of Government of India Dated Securities for ₹39,000 crore on April 13, 2023

Government of India (GOI) has announced the sale (issue/re-issue) of four dated securities:

Sr. No.	Nomenclature	Notified amount Nominal (in ₹Crore)	Earmarked for Retail Investors* (in ₹Crore)
1	New GS 2026	8,000	400
2	New GS 2030	7,000	350
3	7.41% GS 2036	12,000	600
4	7.40% GS 2062	12,000	600

GOI will have the option to retain additional subscription up to ₹ 2,000 crore against each security mentioned above. The sale will be subject to the terms and conditions spelt out in this notification (called 'Specific Notification'). The stocks will be sold through Reserve Bank of India Mumbai Office, Fort, Mumbai - 400001, as per the terms and conditions specified in the General Notification F.No.4(2)-W&M/2018, dated March 27, 2018.

 The auction will be conducted using **uniform price method** for New GS 2026, New GS 2030, 7.41% GS 2036 and **multiple price method** for 7.40% GS 2062. The auction will be conducted by RBI, Mumbai Office, Fort, Mumbai on **April 13, 2023 (Thursday)**. The result will be announced on the same day and payment by successful bidders will have to be made on **April 17, 2023 (Monday)**.

 For further details, please see RBI press release dated **April 10, 2023** on the RBI website - (www.rbi.org.in).

Attention Retail Investors*

(*PFs, Trusts, RRBs, Cooperative Banks, NBFCs, Corporates, HUFs and Individuals)

 Retail investors can participate in the auctions for the amounts earmarked for them on a non-competitive basis through a bank or a primary dealer. Individual investors can also place bids as per the non-competitive scheme through the Retail Direct portal (<https://rbidirect.rbi.org.in>). For more information, detailed list and telephone numbers of primary dealers/bank branches and application forms please visit RBI website (www.rbi.org.in) or FIMMDA website (www.fimmda.org).

Government Stock offers safety, liquidity and attractive returns for long duration.
"Don't get cheated by E-mails/SMS/Calls promising you money"
NOTICE FOR LOSS OF SHARE CERTIFICATES
RADICO KHAITAN LIMITED
 CIN : L26941UP1983PLC027278

 Registered Office: Rampur Distillery, Bareilly Road, Rampur - 244 901 (U.P.)
 Tel. No. : 0595-2350012, 2351703, Fax No. : 0595-2350009
 E-mail: investor@radico.co.in, Web: www.radico.khaitan.com

Notice is hereby given that the following share certificates have been reported as lost/misplaced and the Company intends to issue Letter of Confirmation in lieu of physical share certificates pursuant to the Circular dated January 25, 2022 issued by the Securities and Exchange Board of India, regarding Issuance of securities in dematerialized form in case of Investor Service Requests. Any person who has a valid claim on the said shares should lodge such claim with the Company at its Registered Office within 15 days hereof.

Sr. No.	Name of the Holders	Folio No. (s)	No. of Shares (Rs. 2/- f.v.)	Certificate No. (s)	Distinctive No. (s)
1	Shishu Jain	0013501	745	54894	1594011-1594755
2	Kirti Kumar Jain	0013502	745	54895	1594756-1595500
3	Jyoti Mannani	0007721	250	53031	171626-171875
4	Hassanand Vazirani (Deceased) (Joint Holder/ Claimant)	0012866	310	54597	1346101-1346410
5	Ravi Vazirani	0011560	310	54019	850431-850740
6	Gaya K S	0029010	310	61004	5227131-5227440
7	Sarita Maheshwari (Deceased) (Rakesh Kumar Maheshwari (Claimant))	0027668	1860	60474	4935586-4937445
8	Bandana Nandy	0036813	310	58399	3828626-3828935

Failing to receive any objections within 15 days from the date of publication, the Company will proceed to issue the Letter of Confirmation or Entitlement Letters to the Registered Shareholders or Claimants, as the case may be, without entertaining any claim of any nature whatsoever in future.

 For Radico Khaitan Limited
 Dinesh Kumar Gupta
 VP-Legal & Company Secretary

Date : 11.04.2023

Place : New Delhi

PUBLIC NOTICE

Notice is hereby given that the following members of the National Commodity and Derivatives Exchange Ltd. (NCDEX) have requested for the surrender of their respective membership rights of the NCDEX.

Sr. No.	TMID	SEBI Registration Number	Name of Member	Date of surrender application	Member's Correspondence Address	Claim Period from the date of Notification
1	408	INZ000036931	Ishaan Metals Private Limited	04-Nov-22	39 A, Double Storey, Main Road, Malkaganj, Delhi - 110007	2 Months
2	785	INZ000091531	Ajay Natavari Commodities Private Limited	16-Jan-23	402, Star Chambers, Harihar Chowk, Rajkot - 360001	2 Months

General public is requested to take note of the surrender of the above member(s) and not to trade/clear with the said member(s) in future.

The registered constituent (s) of the aforesaid member(s) who have undertaken any trades/clearing through these member(s) are hereby advised to lodge the claims, if any against the said member(s) within the abovementioned claim period from the date of this notification, failing which, it shall be presumed that there is no claim against the aforesaid member(s) and that all claims against the member shall be deemed to be waived off. Adjudication of the claim shall be at the sole discretion of the Exchange and/or upon the regulatory directives, if any.

The constituent(s) may write with all the relevant papers to Ms. Smita Chaudhary, Vice President, Investor Services Centre (ISC) department, National Commodity & Derivatives Exchange Ltd, Acurti Corporate Park, LBS Marg, KanjurMarg (W), Mumbai 400 078 or email at ig@ncdex.com

Mumbai

Date: 12.04.2023


APOLLO PIPES LIMITED

CIN: L65999DL1985PLC022723

Registered Office: 37, Harjogind Enclave Vikas Marg, East Delhi, Delhi 110092 India.

 Email: compliance@apollopipes.com ; Website: www.apollopipes.com ;
 Phones: 011-22373437; Fax: 011-22373537

CORRIGENDUM TO NOTICE OF EXTRA ORDINARY GENERAL MEETING
Dear Members,

Apollo Pipes Limited had issued a Notice of Extra Ordinary General Meeting dated March 14, 2023 for seeking approval of members for certain agenda item(s). The Notice has already been circulated to all the Shareholders of the Company on March 17, 2023 in due compliance with the provisions of the Companies Act, 2013 read with rules made thereunder.

The Company through this communication wishes to bring to the notice of the Shareholders, following changes in the said Notice of Extra Ordinary General Meeting:

Changes to the Explanatory Statement to Item No. 3:
Clause (ii) of Point No. XI "Issue Price and Relevant Date" to be read as under:

"b) The Articles of Association of Company mandate for determining the issue price by the valuation report of a registered valuer. Accordingly, the Company has obtained Valuation report dated March 14, 2023 and a revised report dated March 27, 2023 from Mr. Ankush Garg, an Independent Registered Valuer (Registration No.:IBBI/RV/02/2018/10010). The price determined through the revised valuation report is ₹ 322.61/- per Warrant. The original report along with the revised report is available on the website of the Company at www.apollopipes.com.

All other particulars and details remain unchanged. This Corrigendum to the Notice of Extra Ordinary General Meeting shall form an integral part of the Notice of Extra Ordinary General Meeting which has already been circulated to shareholders of the Company and on and from the date hereof, the Notice of Extra Ordinary General Meeting shall always be read in conjunction with this Corrigendum. This Corrigendum is also available on the website of the stock exchanges i.e., BSE at www.bseindia.com and National Stock Exchange of India Limited at www.nseindia.com and on the website of the Company at www.apollopipes.com. This Corrigendum is also being sent electronically to all the registered shareholders as on the cut-off date, i.e., 10th March, 2023. Rest all contents of the EGM Notice remains the same.

For Apollo Pipes Limited

Sd/- Ankit Sharma

Company Secretary & Compliance Officer

Place: Delhi

Date : April 11, 2023

POST BUYBACK PUBLIC ANNOUNCEMENT FOR THE ATTENTION OF THE EQUITY SHAREHOLDERS / BENEFICIAL OWNERS OF THE EQUITY SHARES OF VRL LOGISTICS LIMITED
VRL LOGISTICS LIMITED

 Corporate Identity Number (CIN): L60210KA1983PLC005247
 Registered Office: R.S. No. 351/1, Varur Post Chabbi, Taluk Hubballi, District Dharwad, Hubballi, Karnataka - 581207
 Corporate Office: Giriraj Annexe, Circuit House Road, Hubballi, Karnataka- 580 029 | Tel: +91 0836 2237613
 Fax: +91 0836 2237614 | Website: www.vrlgroup.in | E-mail: investors@vrllogistics.com
 Contact Person: Mr. Aniruddha Phadnavis, Company Secretary and Compliance Officer

This post buyback public announcement ("Post Buyback Public Announcement") is being made in compliance with Regulation 24(vi) and other applicable provisions of the Securities and Exchange Board of India (Buy-Back of Securities) Regulations, 2018, as amended from time to time ("Buyback Regulations"). This Post Buyback Public Announcement should be read in conjunction with the Public Announcement dated January 31, 2023 and published on February 01, 2023 ("Public Announcement") and the letter of offer dated February 27, 2023 ("Letter of Offer") and the Offer Opening Advertisement dated March 09, 2023 published on March 10, 2023. All capitalized terms, unless defined herein, shall have the meaning ascribed to them in the Public Announcement and the Letter of Offer.

1. THE BUYBACK

1.1 VRL Logistics Limited ("Company") had announced the Buyback of up to 8,75,000 (Eight Lakh Seventy Five Thousand Only) fully paid-up equity shares of face value of ₹ 10 (Rupees Ten Only) each ("Equity Shares"), representing 0.99% of the total number of the Equity Shares in the paid-up Equity Share capital of the Company as on the date of the Board Meeting i.e. January 30, 2023, from all the Equity Shareholders/beneficial owners of the fully paid-up equity shares of the Company as on the Record Date (i.e. Friday, February 10, 2023), on a proportionate basis, through the "Tender Offer" route, using the stock exchange mechanism, at a price of ₹ 700/- (Rupees Seven Hundred Only) per Equity Share ("Buyback Price") payable in cash, for an aggregate maximum amount of up to ₹ 61,25,00,000 (Indian Rupees Sixty One Crores and Twenty Five Lakhs Only), excluding any expenses incurred or to be incurred for the Buyback viz. brokerage, costs, fees, turnover charges, taxes such as buyback tax, securities transaction tax and goods and services tax (if any), stamp duty, advisors fees, filing fees, printing and dispatch expenses and other incidental and related expenses and charges. ("Transaction Costs") (such amount hereinafter referred to as the "Buyback Size") as prescribed under the Buyback Regulations and the Companies Act ("Buyback"). The Buyback Size represents 9.44% of the aggregate of the fully paid-up Equity Share capital and free reserves of the Company based on the latest audited financial statements of the Company as on March 31, 2022.

1.2 The Company adopted the Tender Offer route for the purpose of Buyback. The Buyback was implemented using the "Mechanism for acquisition of shares through Stock Exchange" as specified by Securities and Exchange Board of India circular bearing number CIR/CFD/POLICYCELL/1/2015 dated April 13, 2015, read with circular CFD/DCR2/CIR/P/2016/131 dated December 9, 2016 and circular SEBI/HO/CFD/DCR-III/CIR/P/2021/615 dated August 13, 2021, including any amendments or statutory modifications for the time being in force. For the purpose of the Buyback, BSE Limited was the designated stock exchange.

1.3 The tendering period for the Buyback opened on Monday, March 13, 2023 and closed on Monday, March 27, 2023.

2. DETAILS OF THE BUYBACK

2.1 8,75,000 (Eight Lakhs Seventy Five Thousand) Equity Shares were bought back under the Buyback, at a price of ₹ 700/- (Indian Rupees Seven Hundred Only) per Equity Share.
 2.2 The total amount utilized in the Buyback is ₹ 61,25,00,000 (Indian Rupees Sixty One Crores and Twenty Five Lakhs Only), excluding Transaction Costs.
 2.3 The registrar to the Buyback, i.e., KFin Technologies Limited (formerly known as KFin Technologies Private Limited) ("Registrar"), considered a total of 32,598 valid bids for 6,608,735 Equity Shares in response to the Buyback resulting in the subscription of approximately 7.55 times the maximum number of Equity Shares proposed to be bought back. The details of the valid applications considered by the Registrar are as under:

Particulars	Number of Equity Shares Available for Buyback	Total No. of bids received in this Category	Total Equity Shares bid for in this Category	Total valid Bids received in this Category**	Total valid Equity Shares received in this Category**	% of Total valid Shares to the Buyback Size
General Shareholders	743,750	1,949	5,928,192	1,949	5,927,395	796.96
Not in Master*	0	145	2,470	0	0	0.00
Small Shareholders	131,250	30,649	682,734	30,649	681,340	519.12
Total	875,000	32,743	6,613,396	32,598	6,608,735	755.28

*145 bids for 2,470 Equity Shares were not considered since they were not shareholders as on record date.

**Excludes 71 shareholders who have tendered 6,194 Equity Shares in Small Shareholder category more than their shareholding as on record date. These Equity Shares have not been considered for acceptance.

2.4 All valid bids were considered for the purpose of Acceptance in accordance with the Buyback Regulations and the Letter of Offer. The communication of acceptance/rejection was dispatched by the Registrar, via email, to the relevant Eligible Shareholders (who have their e-mail IDs registered with the Company or the Depositories) on April 10, 2023. In cases where email IDs were not registered with the Company or Depositories, physical letters of acceptance/rejection were dispatched to the Eligible Shareholders by the Registrar and the same was completed on April 10, 2023. Further where the e-mails bounced back, the dispatch for the same was completed by the Registrar on April 11, 2023.

2.5 The settlement of all valid bids was completed by the Clearing Corporation on April 10, 2023. The Clearing Corporation has made direct funds payout to Eligible Shareholders whose Equity Shares have been accepted under the Buyback. If bank account details of any Eligible Shareholders were not available or if the funds transfer instructions were rejected by RBI or relevant bank, due to any reason, then such amounts payable to the Eligible Shareholders were transferred to the concerned Seller Member for onward transfer to such Eligible Shareholders holding Equity Shares in dematerialized form.

2.6 Demat Equity Shares accepted under the Buyback were transferred to the Company's demat account on April 10, 2023. The unaccepted demat Equity Shares have been returned to respective Eligible Shareholders/lien removed by the Clearing Corporation on April 10, 2023. If the securities transfer instruction is rejected in the depository system, due to any issue then such securities will be transferred to the Seller Member's depository pool account for onward transfer to the Eligible Shareholder. There were no Physical Shares tendered in the Buyback.

2.7 The extinguishment of 8,75,000 (Eight Lakhs Seventy Five Thousand) Equity Shares (all in dematerialized form) accepted under the Buyback is currently under process and shall be completed on or before April 17, 2023.

2.8 Details of Eligible Shareholders from whom Equity Shares exceeding 1% (one per cent) of the total Equity Shares bought back have been accepted under the Buyback are as under:

Sl no.	Name of the Share holders	Number of Equity Shares accepted under the Buyback	Equity Shares accepted as a % of total Equity Shares bought back	Equity Shares accepted as a % of total post Buyback equity capital of the Company
1	Anand Vijay Sankeshwar	274,429	31.36	0.31
2	Vijay Basavanneppa Sankeshwar	219,436	25.08	0.25
3	Quant Mutual Fund (Multiple Schemes)	32,515	3.72	0.04
4	ICICI Prudential Mutual Fund (Multiple Schemes)	26,890	3.07	0.03
5	HDFC Mutual Fund (Multiple Schemes)	23,221	2.65	0.03
6	HSBC Mutual Fund (Multiple Schemes)	18,963	2.17	0.02
7	Nippon Life India Trustee Ltd-A/C NIPPON INDIA MUL	18,380	2.10	0.02
8	Canara Robeco Mutual Fund (Multiple Fund)	14,159	1.62	0.02
9	ICICI Prudential Growth Leaders Fund	9,099	1.04	0.01
10	INVESCO India Smallcap Fund	9,096	1.04	0.01

3. CAPITAL STRUCTURE AND SHAREHOLDING PATTERN

3.1 The capital structure of the Company, pre and post Buyback, is as under:

(₹ in lakhs)

Particulars	Pre-Buyback	Post-Buyback*
Authorised Share Capital:		
12,50,00,000 Equity Shares of ₹ 10 each	12,500.00	12,500.00
0.001% Compulsorily and mandatorily convertible participatory preference shares of ₹100 each	11,200.00	11,200.00
Total	23,700.00	23,700.00
Issued, Subscribed and Paid-Up Capital:		
8,83,43,495 Equity Shares of ₹ 10 each	8,834.35	8,746.85
Total Paid-Up Capital	8,834.35	8,746.85

*Subject to extinguishment of 8,75,000 Equity Shares.

3.2 The shareholding pattern of the Company, pre and post Buyback, is as under:

Category	Pre-Buyback		Post-Buyback*	
	Number of Equity Shares	% to the Existing Equity Share Capital	Number of Equity Shares	% to the Post-Buyback Equity Share Capital
Promoter & Promoter Group	5,66,88,000	64.17	56,190,441	64.24
Domestic Institutional Investors	1,83,54,034	20.78		
Foreign Institutional Investors	36,69,219	4.15	31,278,054	35.76
Non-Institutional Investors	96,32,242	10.90		
Total	8,83,43,495	100.00	8,74,68,495	100.00

*Subject to extinguishment of 8,75,000 Equity Shares.

4. MANAGER TO THE BUYBACK

Motilal Oswal Investment Advisors Limited

 Address: Motilal Oswal Tower, Rahimtullah Sayani Road, Opposite Parel ST Depot, Prabhadevi, Mumbai-400 025, Maharashtra, India
 Tel. No.: +91 22 7193 4360
 E-mail: vrl.buyback2022@motilaloswal.com
 Website: www.motilaloswalgroup.com

Contact Person: Ritu Sharma/ Subodh Maliya

SEBI Registration No.: INM000011005

CIN: U67190MH2006PLC160583

5. DIRECTORS' RESPONSIBILITY

As per Regulation 24(i)(a) of the Buyback Regulations, the Board of Directors of the Company accepts full responsibility for the information contained in this Post Buyback Public Announcement and confirms that such document contains true, factual and material information and does not contain any misleading information.

For and on behalf of the Board of Directors of VRL Logistics Limited

Sd/-	Sd/-	Sd/-
Vijay Sankeshwar Chairman and Managing Director	L. Ramanand Bhat Whole-Time Director	Aniruddha Phadnavis Company Secretary and Compliance Officer Membership No: A20456

Date: April 11, 2023

Place: Hubballi

WELSPUN ENTERPRISES
 Infrastructure and Energy

WELSPUN ENTERPRISES LIMITED

 Registered Office: Welspun City, Village Versamed, Taluka Anjar, Kutch - 370110, Gujarat, India
 Contact Person: Ms. Nidhi Tanna, Company Secretary & Compliance Officer; Tel: +91 22 6613 6000; Email: companysecretary_wel@welspun.com;
 Website: www.welspunenterprises.com; Corporate Identification Number: L45201GJ1994PLC023920

POST BUYBACK PUBLIC ANNOUNCEMENT FOR THE ATTENTION OF ELIGIBLE SHAREHOLDERS/ BENEFICIAL OWNERS OF EQUITY SHARES OF WELSPUN ENTERPRISES LIMITED

This post-buyback public announcement (the "Post Buyback Public Announcement") is being made pursuant to the provisions of Regulation 24(vi) of the Securities and Exchange Board of India (Buy-Back of Securities) Regulations, 2018, as amended (the "Buy-back Regulations"). This Post Buyback Public Announcement should be read in conjunction with the Public Announcement dated January 24, 2023 which was published on January 25, 2023 (the "Public Announcement") and the Letter of Offer dated March 8, 2023 (the "Letter of Offer"), and the Offer Opening Advertisement dated March 10, 2023 which was published on March 11, 2023, issued in connection with the Buy-back. The terms used but not defined in this Post Buyback Public Announcement shall have the same meaning as assigned to such terms in the Public Announcement and the Letter of Offer.

1. THE BUYBACK

1.1 Welspun Enterprises Limited ("Company") had announced the Buy-back of up to 1,17,50,000 (One Crore Seventeen Lakh and Fifty Thousand) fully paid-up equity shares of face value of ₹10 each ("Equity Shares") from the eligible shareholders holding Equity Shares as on the Record Date (i.e. February 13, 2023), on a proportionate basis, through the "Tender Offer" route at a price of ₹200 (Rupees Two Hundred Only) per Equity Share for an aggregate amount not exceeding ₹2,35,00,00,000/- (Rupees Two Hundred and Thirty Five Crore only) excluding Transaction Costs ("Maximum Buy-back Size"). The Maximum Buy-back Size represented 14.22% and 15.74% of the aggregate of the fully paid-up Equity Share capital and free reserves (including securities premium), as per the latest audited standalone and consolidated financial statements of the Company for the financial year ended March 31, 2022 respectively.

1.2 The Company had adopted the "Tender Offer" route for the purpose of Buy-back. The Buy-back was implemented in accordance with the "Mechanism for acquisition of shares through Stock Exchanges" specified by SEBI in the circular bearing number CIR/CFD/POLICYCELL/1/2015 dated April 13, 2015 read with circular bearing number CFD/DCR2/CIR/P/2016/131 dated December 9, 2016 and circular bearing number SEBI/HO/CFD/DCR-III/CIR/P/2021/615 dated August 13, 2021. The Company has taken acquisition window of the National Stock Exchange of India Limited ("NSE") for facilitating tendering of Equity Shares under the Buy-back.

1.3 The tendering period for Buy-back opened on Thursday, March 16, 2023 and closed on Friday, March 31, 2023.

2. DETAILS OF BUYBACK

2.1 The total number of Equity Shares bought back under the Buy-back are 1,17,50,000 (One Crore Seventeen Lakh and Fifty Thousand) Equity Shares at a price of ₹200 (Rupees Two Hundred Only) per Equity Share.
 2.2 The total amount utilized in the Buy-back of Equity Shares is ₹2,35,00,00,000/- (Rupees Two Hundred and Thirty Five Crore only) excluding Transaction Costs.
 2.3 The Registrar to the Buy-back i.e. Link Intime India Private Limited (the "Registrar") considered 17,266 valid bids for 3,74,10,023 (Three Crore Seventy Four Lakh Ten Thousand Twenty Three) Equity Shares in response to the Buy-back. The details of valid bids received by the Registrar in the Buy-back are as follows:

Category of Investor	No. of Equity Shares available for Buy-back	No. of Valid Bids	Total Equity Shares Validly Tendered*	% Response	No. of Equity Shares Accepted
Reserved Category for Small Shareholders	17,62,500	15,904	36,12,829	2.05	17,62,500
General Category	99,87,500	1,362	3,37,97,194	3.38	99,87,500

वित्तीय वर्ष 2023-24 के लिए एडीसी आर एंड आर के विक्रित्सा/दंत विक्रित्सा उपकरणों की भरमात और रखरखाव के लिए विक्रित्साओं को एडीसी (आर एंड आर), दिल्ली कैंट-10 के साथ पंजीकृत होने के लिए आमंत्रित किया जाता है।
उसी के लिए आवेदन पत्र रजिस्ट्रार कार्यालय से सभी कार्य दिवसों में सुबह 10 बजे से दोपहर 01 बजे के बीच प्राप्त किए जा सकते हैं।
आवेदन जमा करने की अंतिम तिथि 29 अप्रैल 2023 है।

सेनानायक
एडीसी आर एंड आर, दिल्ली कैंट-10

अभियुक्त की हाजिरी की अपेक्षा करने वाली उद्घोषणा

धारा 82Cr. P.C. देखिए

मेरे समक्ष परिवार दिया गया है कि अभियुक्त विनय उर्फ लाला पुत्र श्री अंजनी तिवारी, निवासी: डी-1, सुग्गी नंबर- 83, सुल्तानपुरी, दिल्ली ने मुकदमा संख्या 913/2018 धारा 307/34 IPC & 25/27/54/59 Arms Act अन्तर्गत थाना सुलतानपुरी, दिल्ली के अधीन दण्डनीय अपराध किया है (या संदेह है कि उसने किया है) और उस पर जारी किये गए गिरफ्तारी के वारंट को यह लिखकर लौटा दिया गया है कि उक्त अभियुक्त विनय उर्फ लाला मिल नहीं रहा है और मुझे समाधानप्रद रूप में दर्शित कर दिया गया है कि उक्त अभियुक्त विनय उर्फ लाला फरार हो गया है (या उक्त वारंट के तामील से बचने के लिये अपने आपको छिपा रहा है)।

अतः इसके द्वारा उद्घोषणा की जाती है कि मुकदमा संख्या 913/2018 धारा 307/34 IPC & 25/27/54/59 Arms Act अन्तर्गत थाना सुलतानपुरी, दिल्ली के उक्त अभियुक्त विनय उर्फ लाला से अपेक्षा की जाती है कि वह इस न्यायालय के समक्ष (या मेरे समक्ष) उक्त परिवार का उत्तर देने के लिए दिनांक 11.05.2023 को या इससे पहले हाजिर हों।

आदेशानुसार

श्री बबर मान

अतिरिक्त सत्र न्यायाधीश-03

कमरा नं० 304,

रोहिणी न्यायालय, दिल्ली

DP/3845/0D/2023 (Court Matter)

दिल्ली जल बोर्ड: रा.रा. क्षेत्र दिल्ली सरकार
कार्यालय: अति. मुख्य अभियंता (एम-10/आईटी) 5
इंजीनियरिंग भवन, 2रा तल, एन्ड्रुजॉज,
मूलचंद क्रॉसिंग के निकट, नई दिल्ली-110049
एनआईटी सं. 01/एसीई (एम-10)/आईटी/2023-24

क्र. सं.	कार्य का विवरण	निविदा की तिथि (दिनांक)	ई-प्रमाण सौलभ्यता के माध्यम से निविदा जारी की तिथि	ई-प्रमाण सौलभ्यता के माध्यम से निविदा प्राप्त की तिथि/समय
1.	एसी-43 के अंतर्गत अग्रतः कालिनाम पर एन-10 नीति लागू से अंतरासत हुडको पोले तक अग्रतः वाटर लाइन का विस्तार।	13.08.2023/17:00-18:00/10:00-	10.4.2023/निविदा आई.टी. सं. 2023_DJB_239432_1	29.4.2023 के 2:00 बजे अप. में

इस संदर्भ में अधिक विवरण वेबसाइट <https://govtprocurement.delhi.gov.in> पर देखें।
पी.आर.ओ. (जन) द्वारा जारी दिना. सं. जे.एस.वी. 08 (2023-24)
महायक कार्यालयक अभियंता (टी) एम-10
हस्ता./ (गेन शर्मा/टी) एम-10
“कोरोना रोकें, मार्क पहनें, शारीरिक दूरी का पालन करें; हाथों को स्वच्छ रखें”

दिल्ली जल बोर्ड: रा.रा. क्षेत्र दिल्ली सरकार
कार्यालय: अति. मुख्य अभियंता (सी)-5
द्वारा कार्यालयक अभियंता (सी) डीआर-III, कनैया नगर, दिल्ली-110035
टेली. नं. 011-27394876, ईमेल आईडी: eecdr3@gmail.com
प्रेस एन.आई.टी. सं. 01 (2023-24)

क्र. सं.	कार्य का विवरण	निविदा की तिथि (दिनांक)	ई-प्रमाण सौलभ्यता के माध्यम से निविदा जारी की तिथि	निविदा प्राप्त की तिथि/समय	
1.	कॉलोनिअल बिल्डिंग एस्टीमेट में उल्लेखित नौवहन के लिए मुकुन्दपुर में (1. ट्रेन आरडी 5890) में प्रवाहित अग्रतः जल को रोकेने के लिए चेम्बर का निर्माण तथा अन्य संबंधित कार्य।	6/9/2017/13:40:00/-	15/00/-	8.4.2023/2023_DJB_239427_2	20.04.2023 के 3:00 बजे अप. तक

इस संदर्भ में अधिक विवरण वेबसाइट <https://govtprocurement.delhi.gov.in> पर देखें।
पी.आर.ओ. (जन) द्वारा जारी दिना. सं. जे.एस.वी. 07 (2023-24)
कार्यालयक अभियंता (सी) डीआर-III
हस्ता./
“कोरोना रोकें, मार्क पहनें, शारीरिक दूरी का पालन करें; हाथों को स्वच्छ रखें”

शुद्धपत्र
ऋण वसूली अधिकरण
चंडीगढ़ (डीआरटी 2)
मासला सं. ओए/825/2020
एचडीएफसी बैंक बनम मुकेश कुमार गुप्ता
कृपया 21.01.2023 को इस समाचार पत्र में प्रकाशित मुकेश कुमार गुप्ता, डी/डब्ल्यू/एस ओम प्रकाश गुप्ता की डीआरटी सूचना का विज्ञापन देखें। रजिस्ट्रार के समक्ष उपस्थिति की तिथि अनजाने में “24.4.2023” वर्णित है जिसे सुधार कर “25.4.2023” पढ़ें। शेष नियम एवं शर्तें अपरिवर्तित रहेंगे।

“IMPORTANT”
Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

मेसर्स एल्टिने फर्नीचर प्राइवेट लिमिटेड
(अंतर्गत लिक्विडेशन, आईसीटी, 2016)
परिचालनायक का पता: ई-205, ग्रेट कलाश पार्क-II, नई दिल्ली-110048
पत्राचार का पता: 904, लीफ, सेक्टर-7बी, फरीदाबाद-121006
संपर्क: 91-9319703648, 0129-4881648, ईमेल: liquidation@wspun2020@gmail.com
ई-नीलामी विक्री सूचना
एचडीएफसी बैंक बनम मुकेश कुमार गुप्ता कृपया 21.01.2023 को इस समाचार पत्र में प्रकाशित मुकेश कुमार गुप्ता, डी/डब्ल्यू/एस ओम प्रकाश गुप्ता की डीआरटी सूचना का विज्ञापन देखें। रजिस्ट्रार के समक्ष उपस्थिति की तिथि अनजाने में “24.4.2023” वर्णित है जिसे सुधार कर “25.4.2023” पढ़ें। शेष नियम एवं शर्तें अपरिवर्तित रहेंगे।

“IMPORTANT”
Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

WELSPUN ENTERPRISES
Infrastructure and Energy
WELSPUN ENTERPRISES LIMITED
Registered Office: Welspun City, Village Versamed, Taluka Anjar, Kutch – 370110, Gujarat, India
Contact Person: Ms. Nidhi Tanna, Company Secretary & Compliance Officer, Tel.: +91 22 6613 6000, Email: companysecretary_wel@welspun.com, Website: www.welspunenterprises.com, Corporate Identification Number: L45201GJ1994PLC023920

POST BUYBACK PUBLIC ANNOUNCEMENT FOR THE ATTENTION OF ELIGIBLE SHAREHOLDERS/ BENEFICIAL OWNERS OF EQUITY SHARES OF WELSPUN ENTERPRISES LIMITED

This post-buyback public announcement (the “Post Buyback Public Announcement”) is being made pursuant to the provisions of Regulation 24(vi) of the Securities and Exchange Board of India (Buy-Back of Securities) Regulations, 2018, as amended (the “Buy-back Regulations”). This Post Buyback Public Announcement should be read in conjunction with the Public Announcement dated January 24, 2023 which was published on January 25, 2023 (the “Public Announcement”) and the Letter of Offer dated March 8, 2023 (the “Letter of Offer”), and the Offer Opening Advertisement dated March 10, 2023 which was published on March 11, 2023, issued in connection with the Buy-back. The terms used but not defined in this Post Buyback Public Announcement shall have the same meaning as assigned to such terms in the Public Announcement and the Letter of Offer.

- 1. THE BUYBACK**
 - 1.1 Welspun Enterprises Limited (the “Company”) had announced the Buy-back of up to 1,17,50,000 (One Crore Seventeen Lakh and Fifty Thousand) fully paid-up equity shares of face value of ₹10 each (“Equity Shares”) from the eligible shareholders holding Equity Shares as on the Record Date (i.e. February 13, 2023), on a proportionate basis, through the “Tender Offer” route at a price of ₹200 (Rupees Two Hundred only) per Equity Share for an aggregate amount not exceeding ₹2,35,00,00,000/- (Rupees Two Hundred and Thirty Five Crore only) excluding Transaction Costs (“Maximum Buy-back Size”). The Maximum Buy-back Size represented 14.22% and 15.74% of the aggregate of the fully paid-up Equity Share capital and free reserves (including securities premium), as per the latest audited standalone and consolidated financial statements of the Company for the financial year ended March 31, 2022 respectively.
 - 1.2 The Company had adopted the “Tender Offer” route for the purpose of Buy-back. The Buy-back was implemented in accordance with the “Mechanism for acquisition of shares through Stock Exchanges” specified by SEBI in the circular bearing number CIR/CFD/POLICYCELL/1/2015 dated April 13, 2015 read with circular bearing number CFD/DCR2/CIR/P/2016/131 dated December 9, 2016 and circular bearing number SEBI/HO/CFD/DCR-III/CIR/P/2021/615 dated August 13, 2021. The Company has taken acquisition window of the National Stock Exchange of India Limited (“NSE”) for facilitating tendering of Equity Shares under the Buy-back.
 - 1.3 The tendering period for Buy-back opened on Thursday, March 16, 2023 and closed on Friday, March 31, 2023.
- 2. DETAILS OF BUYBACK**
 - 2.1 The total number of Equity Shares bought back under the Buy-back are 1,17,50,000 (One Crore Seventeen Lakh and Fifty Thousand) Equity Shares at a price of ₹200 (Rupees Two Hundred only) per Equity Share.
 - 2.2 The total amount utilized in the Buy-back of Equity Shares is ₹2,35,00,00,000/- (Rupees Two Hundred and Thirty Five Crore only) excluding Transaction Costs.
 - 2.3 The Registrar to the Buy-back i.e. Link Intime India Private Limited (the “Registrar”) considered 17,266 valid bids for 3,74,10,023 (Three Crore Seventy Four Lakh Ten Thousand Twenty Three) Equity Shares in response to the Buy-back. The details of valid bids received by the Registrar in the Buy-back are as follows:

Category of Investor	No. of Equity Shares available for Buy-back	No. of Valid Bids	Total Equity Shares Validly Tendered*	% Response	No. of Equity Shares Accepted
Reserved Category for Small Shareholders	17,62,500	15,904	36,12,829	2.05	17,62,500
General Category	99,87,500	1,362	3,37,97,194	3.38	99,87,500
Total	1,17,50,000	17,266	3,74,10,023	3.18	1,17,50,000

*This excludes 122 bids for 3,61,414 Equity Shares which were not considered since they were not shareholders as on Record Date.

- 2.4 All valid bids have been considered for the purpose of Acceptance in accordance with the Buy-back Regulations, Public Announcement and the Letter of Offer. The communication of acceptance/ rejection has been dispatched (through e-mail and/or physical mode) by the Registrar to the Buy-back to respective Shareholders on April 11, 2023.
- 2.5 The settlement of all valid bids was completed by the Clearing Corporation on April 11, 2023. For the Equity Share accepted under the Buy-back, the Eligible Shareholder were paid out in their settlement bank account from the Clearing Corporation. If Eligible Shareholders’ bank account details were not available or if the funds transfer instruction were rejected by RBI/the concerned bank, due to any reason, then such funds were transferred to the concerned Shareholder Broker’ settlement account for onward transfer to such Eligible Shareholders holding Equity Shares in dematerialized form.
- 2.6 The Equity Shares accepted under the Buy-back have been transferred to the Company’s demat escrow account. The unaccepted Equity Shares have been returned to respective Eligible Shareholder/ Shareholder Brokers / custodians by the Clearing Corporation on April 11, 2023.
- 2.7 The extinguishment of 1,17,50,000 Equity Shares accepted under the Buy-back is currently under process and shall be completed by April 18, 2023 in accordance with the Buy-back Regulations.

3. CAPITAL STRUCTURE AND SHAREHOLDING PATTERN

3.1 The capital structure of the Company, pre and post Buy-back is as under:

Particulars	Pre Buy-back		Post Buy-back#	
	No. of Equity Shares	Amount (₹ in lakhs)	No. of Equity Shares	Amount (₹ in lakhs)
Authorized share capital	27,50,00,000	27,500.00	27,50,00,000	27,500.00
Issued, subscribed and fully paid-up share capital	14,99,83,056	14,998.31	13,82,33,056	13,823.31

*Subject to extinguishment of 1,17,50,000 Equity Shares accepted in Buy-back.

3.2 The details of the Shareholders / beneficial owners from whom Equity Shares exceeding 1% of the total Equity Shares bought back have been accepted for Buy-back:

Sr. No.	Name of the Eligible Shareholder	No. of Equity Shares accepted under the Buy Back	Equity Shares accepted as a % of the total Equity Shares bought back	Equity Shares accepted as a % of the total post Buy Back Equity Share capital of the Company	3.74%
1	Welspun Group Master Trust	51,70,641	44.01%		
2	Dilipkumar Laxhi	5,10,471	4.34%		0.37%
3	Chirag Dilipkumar Laxhi	3,70,628	3.15%		0.27%
4	Authum Investment and Infrastructure Limited	3,31,426	2.82%		0.24%
5	LICI ASM Non Par	2,07,159	1.76%		0.15%
6	Sandeep Garg	2,01,035	1.71%		0.15%
7	Mahima Stocks Private Limited	1,53,120	1.30%		0.11%
8	Singularity Holdings Limited	1,44,395	1.23%		0.10%
9	Payal Bhanshali	1,40,144	1.19%		0.10%
10	Panna Lal C Kothari HUF	1,36,645	1.16%		0.10%

3.3 The shareholding pattern of the Company pre-Buy-back (as on Record Date i.e. February 13, 2023) and post Buy-back, is as under:

Particulars	Pre Buy-back		Post Buy-back#	
	No. of Equity Shares	% of the existing equity share capital	No. of Equity Shares	% of the post Buy-back equity share capital
Promoters and persons acting in concert	8,06,25,603	53.76	7,54,54,962	54.59
Foreign Investors (OCBs/FIIs/NRIs/Non-residents/ Non-domestic companies)	48,61,456	3.24		
Indian Financial Institutions/ Banks/Mutual Funds/ Govt. Companies	42,13,089	2.81	6,27,78,094	45.41
Public including other Bodies Corporate	6,02,82,908	40.19		
Total	14,99,83,056	100.00	13,82,33,056	100.00

*Subject to extinguishment of 1,17,50,000 Equity Shares accepted in the Buy-back.

4. MANAGER TO THE BUYBACK OFFER

DAM CAPITAL
DAM Capital Advisors Limited
One BKC, Tower C, 15th Floor, Unit No. 1511, Bandra Kurla Complex, Bandra (East), Mumbai 400 051, Maharashtra, India.
Tel: +91 22 4202 2500
E-mail: wel.buyback@damcapital.in; Website: www.damcapital.in
Contact Person: Chandresh Sharma/ Nidhi Gupta
SEBI Registration Number: MB/INM000011336; Validity Period: Permanent
CIN: U99999MH1993PLC071865

5. DIRECTORS’ RESPONSIBILITY

As per Regulation 24(i)(a) of the Buy-back Regulations, the Board of Directors of the Company accept full responsibility for the information contained in this Post Buy-back Public Announcement and confirm that the information in this Post Buy-back Public Announcement contains true, factual and material information and does not contain any misleading information.

For and on behalf of the Board of Directors of Welspun Enterprises Limited

Sd/-	Sd/-	Sd/-
Sandeep Garg Managing Director DIN: 00036419	Balkrishnan Goenka Chairman and Executive Director DIN: 00270175	Nidhi Tanna Company Secretary Membership Number: A30465

Date: April 11, 2023
Place: Mumbai

POST BUYBACK PUBLIC ANNOUNCEMENT FOR THE ATTENTION OF THE EQUITY SHAREHOLDERS / BENEFICIAL OWNERS OF THE EQUITY SHARES OF VRL LOGISTICS LIMITED

VRL LOGISTICS LIMITED
Corporate Identity Number (CIN): L60210KA1983PLC005247
Registered Office: R.S. No. 351/1, Varur Post Chabbi, Taluk Hubballi, District Dharwad, Hubballi, Karnataka - 581207
Corporate Office: Giriraj Annexe, Circuit House Road, Hubballi, Karnataka- 580 029 | Tel: +91 0836-2237613
Fax: +91 0836-2237614 | Website: www.vrlgroup.in | E-mail: investors@vrllogistics.com
Contact Person: Mr. Aniruddha Phadnavis, Company Secretary and Compliance Officer

This post buyback public announcement (“Post Buyback Public Announcement”) is being made in compliance with Regulation 24(vi) and other applicable provisions of the Securities and Exchange Board of India (Buy-Back of Securities) Regulations, 2018, as amended from time to time (“Buy-back Regulations”). This Post Buyback Public Announcement should be read in conjunction with the Public Announcement dated January 31, 2023 and published on February 01, 2023 (“Public Announcement”) and the letter of offer dated February 27, 2023 (“Letter of Offer”) and the Offer Opening Advertisement dated March 09, 2023 published on March 10, 2023. All capitalized terms, unless defined herein, shall have the meaning ascribed to them in the Public Announcement and the Letter of Offer.

- 1. THE BUYBACK**
 - 1.1 VRL Logistics Limited (“Company”) had announced the Buyback of up to 8,75,000 (Eight Lakh Seventy Five Thousand Only) fully paid-up equity shares of face value of ₹10 (Rupees Ten Only) each (the “Equity Shares”), representing 0.99% of the total number of the Equity Shares in the paid-up Equity Share capital of the Company as on the date of the Board Meeting i.e. January 30, 2023, from all the Equity Shareholders/beneficial owners of the fully paid-up equity shares of the Company as on the Record Date (i.e. Friday, February 10, 2023), on a proportionate basis, through the “Tender Offer” route, using the stock exchange mechanism, at a price of ₹700/- (Rupees Seven Hundred only) per Equity Share (“Buyback Price”) payable in cash, for an aggregate maximum amount of up to ₹6,12,50,000 (Indian Rupees Sixty One Crores and Twenty Five Lakhs Only), excluding any expenses incurred or to be incurred for the Buyback viz. brokerage, costs, fees, turnover charges, taxes such as buyback tax, securities transaction tax and goods and services tax (if any), stamp duty, advisors fees, filing fees, printing and dispatch expenses and other incidental and related expenses and charges. (“Transaction Costs”) (such amount hereinafter referred to as the “Buyback Size”) as prescribed under the Buyback Regulations and the Companies Act (“Buyback”). The Buyback Size represents 9.44% of the aggregate of the fully paid-up Equity Share capital and free reserves of the Company based on the latest audited financial statements of the Company as on March 31, 2022.
 - 1.2 The Company adopted the Tender Offer route for the purpose of Buyback. The Buyback was implemented using the “Mechanism for acquisition of shares through Stock Exchange” as specified by Securities and Exchange Board of India circular bearing number CIR/CFD/POLICYCELL/1/2015 dated April 13, 2015, read with circular CFD/DCR2/CIR/P/2016/131 dated December 9, 2016 and circular SEBI/HO/CFD/DCR-III/CIR/P/2021/615 dated August 13, 2021, including any amendments or statutory modifications for the time being in force. For the purpose of the Buyback, BSE Limited was the designated stock exchange.
 - 1.3 The tendering period for the Buyback opened on Monday, March 13, 2023 and closed on Monday, March 27, 2023.
- 2. DETAILS OF THE BUYBACK**
 - 2.1 8,75,000 (Eight Lakhs Seventy Five Thousand) Equity Shares were bought back under the Buyback, at a price of ₹700/- (Indian Rupees Seven Hundred Only) per Equity Share.
 - 2.2 The total amount utilized in the Buyback is ₹6,12,50,000 (Indian Rupees Sixty One Crores and Twenty Five Lakhs Only), excluding Transaction Costs.
 - 2.3 The Registrar to the Buyback, i.e., KFin Technologies Limited (formerly known as KFin Technologies Private Limited) (“Registrar”), considered a total of 32,598 valid bids for 6,608,735 Equity Shares in response to the Buyback resulting in the subscription of approximately 7.55 times the maximum number of Equity Shares proposed to be bought back. The details of the valid applications considered by the Registrar are as under:

Particulars	Number of Equity Shares Available for Buyback	Total No. of bids received in this Category	Total Equity Shares bid for in this Category	Total valid Bids received in this Category**	Total valid Equity Shares received in this Category**	% of Total valid Shares to the Buyback Size
General Shareholders	743,750	1,949	5,928,192	1,949	5,927,395	796.96
Not in Master*	0	145	2,470	0	0	0.00
Small Shareholders	131,250	30,649	682,734	30,649	681,340	519.12
Total	875,000	32,743	6,613,396	32,598	6,608,735	755.28

*145 bids for 2,470 Equity Shares were not considered since they were not shareholders as on record date.

**Excludes 71 shareholdings who have tendered 6,194 Equity Shares in Small Shareholder category more than their shareholding as on record date. These Equity Shares have not been considered for acceptance.

- 2.4 All valid bids were considered for the purpose of Acceptance in accordance with the Buyback Regulations and the Letter of Offer. The communication of acceptance/ rejection was dispatched by the Registrar, via email, to the relevant Eligible Shareholders (who have their e-mail IDs registered with the Company or the Depositories) on April 10, 2023. In cases where email IDs were not registered with the Company or Depositories, physical letters of acceptance / rejection were dispatched to the Eligible Shareholders by the Registrar and the same was completed on April 10, 2023. Further where the e-mails bounced back, the dispatch for the same was completed by the Registrar on April 11, 2023.
- 2.5 The settlement of all valid bids was completed by the Clearing Corporation on April 10, 2023. The Clearing Corporation has made direct funds payout to Eligible Shareholders whose Equity Shares have been accepted under the Buyback. If bank account details of any Eligible Shareholders were not available or if the funds transfer instructions were rejected by RBI or relevant bank, due to any reason, then such amounts payable to the Eligible Shareholders were transferred to the concerned Seller Member for onward transfer to such Eligible Shareholders holding Equity Shares in dematerialized form.
- 2.6 Demat Equity Shares accepted under the Buyback were transferred to the Company’s demat account on April 10, 2023. The unaccepted demat Equity Shares have been returned to respective Eligible Shareholders/ lien removed by the Clearing Corporation on April 10, 2023. If the securities transfer instruction is rejected in the depository system, due to any issue then such securities will be transferred to the Seller Member’s depository pool account for onward transfer to the Eligible Shareholder. There were no Physical Shares tendered in the Buyback.
- 2.7 The extinguishment of 8,75,000 (Eight Lakhs Seventy Five Thousand) Equity Shares (all in dematerialized form) accepted under the Buyback is currently under process and shall be completed on or before April 17, 2023.
- 2.8 Details of Eligible Shareholders from whom Equity Shares exceeding 1% (one per cent) of the total Equity Shares bought back have been accepted under the Buyback are as under:

Sl no.	Name of the Share holders	Number of Equity Shares accepted under the Buyback	Equity Shares accepted as a % of total Equity Shares bought back	Equity Shares accepted as a % of total post Buyback equity capital of the Company
1	Anand Vijay Sankeshwar	274,429	31.36	0.31
2	Vijay Basavanna Sankeshwar	219,436	25.08	0.25
3	Quant Mutual Fund (Multiple Schemes)	32,515	3.72	0.04
4	ICICI Prudential Mutual Fund (Multiple Schemes)	26,890	3.07	0.03
5	HDFC Mutual Fund (Multiple Schemes)	23,221	2.65	0.03
6	HSBC Mutual Fund (Multiple Schemes)	18,963	2.17	0.02
7	Nippon Life India Trustee Ltd-A/C NIPPON INDIA MUL	18,380	2.10	0.02
8	Canara Robeco Mutual Fund (Multiple Fund)	14,159	1.62	0.02
9	ICICI Prudential Growth Leaders Fund	9,099	1.04	0.01
10	INVESCO India Smallcap Fund	9,096	1.04	0.01

3. CAPITAL STRUCTURE AND SHAREHOLDING PATTERN

3.1 The capital structure of the Company, pre and post Buyback, is as under:

Particulars	Pre-Buyback	Post-Buyback*
Authorised Share Capital:		
12,50,00,000 Equity Shares of ₹10 each	12,500.00	12,500.00
0.001% Compulsorily and mandatorily convertible participatory preference shares of ₹100 each	11,200.00	11,200.00
Total	23,700.00	23,700.00
Issued, Subscribed and Paid-Up Capital:		
8,83,43,495 Equity Shares of ₹10 each	8,834.35	8,746.85
Total Paid-Up Capital	8,834.35	8,746.85

*Subject to extinguishment of 8,75,000 Equity Shares.

ಎಲೆ ಹೆಚ್ಚಿದ ಹಾಲಕ್ಕಿ ಮಹಿಳೆ

ಕಾರವಾರ: ಅಂಕೋಲಾ ಹಾಲಕ್ಕಿ ಮಹಿಳೆಯ ಮಾದರಿ ಕಾರ್ಯ ಈಗ ರಾಷ್ಟ್ರದ ಗಮನ ಸೆಳೆದಿದೆ. ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕಸ ಆರಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಉದ್ಯಮಿ ಆನಂದ ಮಹಿಳೆಯ ಅವರು ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಗೆ ಇವರು ಮಾದರಿಯಾಗಿದ್ದಾರೆ. ಇವರನ್ನು ನಾನು ಒಮ್ಮೆ ಭೇಟಿಯಾಗಬೇಕು ಎಂದು ಆಶ್ಚರ್ಯ ಹೇಡೆ ಎಂಬುವವರು ಮಾಡಿದ ಟ್ವಿಟ್ ಉಲ್ಲೇಖಿಸಿ ಮರು ಟ್ವಿಟ್ ಮಾಡಿದ್ದಾರೆ.

ವಿಡಿಯೋದಲ್ಲಿನಿಂದ: ಬೇಸಿಗೆ ಬಂತು ಎಂದರೆ ಕಾಡಿನಲ್ಲಿ ಸಿಗುವ ನೇರಳೆ ಹಣ್ಣು, ಬಿಳಿ ಮುಳ್ಳೆ ಹಣ್ಣುಗಳನ್ನು ಹಾಲಕ್ಕಿ ಮಹಿಳೆಯರು ತಂದು ಅಂಕೋಲಾ ಬಸ್ ನಿಲ್ದಾಣದಲ್ಲಿ ಮಾರುತ್ತಾರೆ. ಅವರು ಅವುಗಳನ್ನು ಕಾಡಿನಲ್ಲಿ ಸಿಗುವ ಎಲೆಯಲ್ಲೇ ಹಾಕಿ ಮಾರುತ್ತಾರೆ. ಆದರೆ, ಜನ ಹಣ್ಣುಗಳನ್ನು ತಿಂದು ಎಲೆಯನ್ನು ಅಂದರಲ್ಲಿ ಬಿಸಾಕುತ್ತಾರೆ. ಹಣ್ಣು ಮಾರುವ ಮಹಿಳೆಯು ಗ್ರಾಹಕರು ಬಿಸಾಕಿದ ಎಲೆಗಳನ್ನು ಹೆಚ್ಚು ತಂದು ಕಸದ ಬುಟ್ಟಿಗೆ ಹಾಕಿ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು. ಜಾಲತಾಣದಲ್ಲಿ ಸೆತಿಯವಾಗುವ ಆನಂದ ಮಹಿಳೆಯ ಸೋಮವಾರ ಮರು ಟ್ವಿಟ್ ಮಾಡಿದ್ದು, ಅದಾಜು 10 ಲಕ್ಷ ಜನ ವೀಕ್ಷಿಸಿದ್ದಾರೆ. 3 ಸಾವಿರದಷ್ಟು ಜನ ಅದನ್ನು ರೀ ಟ್ವಿಟ್ ಮಾಡಿದ್ದಾರೆ. 16 ಸಾವಿರಕ್ಕಿಂತ ಹೆಚ್ಚು ಜನ ಜನ ಇಷ್ಟಪಟ್ಟಿದ್ದಾರೆ.

ಅಂಕೋಲಾ ಬಸ್ ನಿಲ್ದಾಣದಲ್ಲಿ ಬಿದ್ದ ಎಲೆ ಆಯ್ದು ತೆಗೆಯುತ್ತಿರುವ ಮಹಿಳೆ.

ಬಿಸಾಕಿದ ಎಲೆಗಳನ್ನು ಹೆಚ್ಚು ತಂದು ಕಸದ ಬುಟ್ಟಿಗೆ ಹಾಕಿ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ. ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ಅನೇಕರ ಪ್ರಯಾಣಿಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದನ್ನು ಆದರ್ಶ ಹೆಡೆ ಎಂಬುವವರು ಟ್ವಿಟ್ ಮಾಡಿದ್ದರು.

ವಿಚಾರಣೆ ರದ್ದತಿಗೆ ಕೋರ್ಟ್ ನಕಾರ

ಡಿ.ಜಿ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ | 25ನೇ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಡಿ.ಜಿ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಸಂಬಂಧ ಆರೋಪಿಯೊಬ್ಬನ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ), ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಎನ್‌ಎಐ ವಿಶೇಷ ಕೋರ್ಟ್‌ನ ಆದೇಶ ಪ್ರತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ಪನವರು ಅವರಿದ್ದ ಪೀಠ ವಜಾಗೊಳಿಸಿದೆ. ಸಂಬಂಧಪಟ್ಟ ನ್ಯಾಯಾಲಯವು ಪ್ರಕರಣವನ್ನು ಮುಂದುವರಿಸಿ ಶಿಷ್ಟ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ. ಪ್ರಕರಣದಲ್ಲಿ ವಾಹನಗಳನ್ನು ದಹಿಸಲಾಗಿದೆ. ಸಾರ್ವಜನಿಕ ಆಸ್ತಿ ಹಾನಿಯುಂಟು ಮಾಡಲಾಗಿದೆ. ಇದು ಯುಎಪಿಎ ಸೆಕ್ಷನ್ 15ರ ವ್ಯಾಪ್ತಿಗೆ ಒಳಪಡಲಿದೆ. ನ್ಯಾಯಾಲಯದ ದೃಷ್ಟಿಯಲ್ಲಿ ಮೇಲ್ಕೋರ್ಟ್ ಇಲ್ಲಿ ಕೃತ್ಯವೆಸಗಿರುವುದು ಕಂಡು ಬರುತ್ತದೆ. ಪ್ರಕರಣ ಇನ್ನಷ್ಟೇ ಸಾಕ್ಷಿಯ ಹಂತಕ್ಕೆ

ತಲುಪಬೇಕಿದ್ದು, ಈ ಸಂದರ್ಭದಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಸಂಬಂಧಿಸಿದ ನ್ಯಾಯಾಲಯದಲ್ಲಿ ವಿಚಾರಣೆ ಮೇಲೆ ಪೂರ್ವಾಗ್ರಹ ಉಂಟಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ.

ಎನ್‌ಎಐ ಕಾಯ್ದೆಯಡಿ ಬರುವಂಥ ಅರೋಪಗಳು ಅರ್ಜಿದಾರರಿಗೆ ವಿರುದ್ಧ ಇಲ್ಲ. ಅರ್ಜಿದಾರರಿಗೆ ವಿರುದ್ಧ ಐಪಿಸಿ ಅಡಿ ಅರೋಪಗಳನ್ನು ಮಾಡಬಹುದಾಗಿದ್ದು, ವ್ಯಾಪ್ತಿ ಹೊಂದಿದ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಬಹುದಾಗಿದ್ದು, ಮ್ಯಾಜಿಸ್ಟ್ರೇಟ್ ಅಥವಾ ಸೆಷನ್ ನ್ಯಾಯಾಧಿಕಾರಿ ವಿಚಾರಣೆ ನಡೆಸಬಹುದಾಗಿದೆ. ಎನ್‌ಎಐ ನ್ಯಾಯಾಲಯ ವಿಚಾರಣೆ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಎನ್‌ಎಐ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಬೇಕು ಎಂದು ಆರೋಪಿ ಪರ ವಕೀಲರು ಕೋರಿದ್ದರು. ಅರ್ಜಿದಾರನೂ ಸೇರಿ ಇತರ ಆರೋಪಿಗಳ ವಿರುದ್ಧದ ಆರೋಪಗಳು ಭಯೋತ್ಪಾದನೆಗೆ ಪ್ರಯತ್ನವಾಗಿದೆ ಎಂದು ಆರೋಪಿಸಿ ಕೇಳಿ ವ್ಯಾಖ್ಯಾನಿಸಿದ ಬರುತ್ತವೆ. ಅರ್ಜಿದಾರ ಯಾವ ಪಾತ್ರ ನಿಭಾಯಿಸಿದ್ದಾನೆ ಎನ್ನುವುದು ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿದೆ ಎಂದು ಎನ್‌ಎಐ ಪರ ವಕೀಲರಾದ ಪಿ. ಪ್ರಸನ್ನಕುಮಾರ್ ವಾದಿಸಿದ್ದರು.

ಪ್ರಕರಣವೇನು? ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ಎಂಬಾತ 2020ರ ಆ.11ರಂದು ಘೇನಬಹುನಲ್ಲಿ ಕೋಮು ಸಾಮರಸ್ಯ ಕದವು ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಬಂಧಿಸಬೇಕು ಎಂದು ಒಂದು ಕೋಮಿಗೆ ಸೇರಿದ ಹಲವರು ಡಿ.ಜಿ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಠಾಣೆ ಮುಂದೆ ಜಮಾಯಿಸಿದ್ದರು. ಪುಲಿಕೇಶಿನಗರ ಮನವಿ ಹೊರತಾಗಿಯೂ ಉದ್ದಕ್ಕೂ ಗುಂಪು ಜಮಾದು ಹಿನ್ನೆಲೆಯಲ್ಲಿ ಲಾಠಿಚಾರ್ಜಿ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಉದ್ದಕ್ಕೂ ಠಾಣೆಗಳ ಮೇಲೆ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಪುಲಿಕೇಶಿನಗರ ಸೇರಿ ಹಲವರು ಗಾಯಗೊಂಡಿದ್ದರು. ಉದ್ದಕ್ಕೂ ಗುಂಪು ಠಾಣೆ ಮುಂದೆ ಇದ್ದ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಈ ಸಂಬಂಧ ಹಲವರು ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆಂತರ ತನಿಖೆಯನ್ನು ಎನ್‌ಎಐಗೆ ವಹಿಸಲಾಗಿತ್ತು. ಎನ್‌ಎಐ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ಎನ್‌ಎಐ ಕೋರ್ಟ್ ಕ್ಯಾಬಿನೆಟ್ ತೆಗೆದುಕೊಂಡು ಆದೇಶ ಮಾಡಿತ್ತು. ಇದನ್ನು ಪ್ರತಿ 25ನೇ ಆರೋಪಿ ಆಗಿರುವ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದ.



ಕೂಡಲಸಂಗಮದಲ್ಲಿ ಮಂಗಳವಾರ ಸಂಗಮೇಶ್ವರ ರಥೋತ್ಸವ ನಡೆಯಿತು.

IndianOil advertisement with logo and text in Kannada.

ಗುಟ್ಟುಕು ನೀರಿಗೆ ಅಂಗಲಾಚುವ ಮಂಗಳಗಳು

ಚಾರ್ಮಡಿ ಫಾಟ್ ರಸ್ತೆಯಲ್ಲಿ ಮನಕರಗಿಸುವ ದೃಶ್ಯ | ಕ್ರಮಕ್ಕೆ ಸ್ಥಳೀಯರ ಒತ್ತಾಯ

ಬೆಂಗಳೂರು: ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿನ ಅಭಾವ ಸಹಜ. ಮನುಷ್ಯ ಸಂಭ್ರಮ ನೀರಿನ ಅಭಾವ ಮುಂದಾಲೋಚಿಸಿ ಕೆರೆ, ಬಾವಿ, ಬೋರ್‌ವೆಲ್ ಇತ್ಯಾದಿ ತೋಡಿಕೊಂಡು, ಅಣೆಕಟ್ಟುಗಳನ್ನು ಕಟ್ಟಿಕೊಂಡು ನೀರಿನ ಪೈಪ್‌ಲೈನ್ ಮಾಡಿಕೊಂಡಿದ್ದಾನೆ. ಆದರೆ, ಕಡಿಮೆಯಾದ ಹಸಿ ನೀರಿಗಾಗಿ ಪರದಾಡುತ್ತಿರುವ ವರ್ಗವೆಂದರೆ ಅದು ಕಾಡುಗಳಲ್ಲಿ ವಾಸವಾಗಿರುವ ಪ್ರಾಣಿ-ಪಕ್ಷಿಗಳ ಸಂಕುಲ.

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಹಂಚಿಕೆಯಲ್ಲಿ ಕಂಡು ಬರುವ ಚಾರ್ಮಡಿ ಫಾಟ್ ಹಳ್ಳಿ ಹಸುರಾದ ಬೆಟ್ಟ ಗುಡ್ಡಗಳ ನಡುವೆ ವಿಶಾಲವಾದ ರಸ್ತೆಯನ್ನು ಹೊಂದಿರುವ ಅರಣ್ಯ ಪ್ರದೇಶ. ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ರಸ್ತೆ, ಪ್ರವಾಸಿಗರ ಕಣ್ಣಿಗೆ ಪಕ್ಕತಿಯ ಸೊಬಗನ್ನು ಉಣಬಡಿಸುವಂತೆ ತೋರಿಸುತ್ತಿರುತ್ತದೆ.

ಆದರೆ ಈಗ ಸುಡುಬಿಸಿಲಿಗೆ ಸುಟ್ಟ ಕೆಂಪು ಹಿಟ್ಟುಂಟಾಗಿರುವ ಬೆಟ್ಟದ ತಪ್ಪಲು ನೀರಿಲ್ಲದೆ ನೋಡತೀರದಂತಾಗಿದೆ. ಈ ನಡುವೆ ಅಲ್ಲೇ ವಾಸಿಸುತ್ತಿರುವ ಮಂಗಳಗಳ ಬದುಕು ಹೇಳತೀರದಂತಾಗಿದೆ.

ಅಣ್ಣಪ್ಪ ಸ್ವಾಮಿಯ ದೇವಸ್ಥಾನದ ಬಳಿ ಹೆಚ್ಚಾಗಿ ಕಾಣಿಸುವ ಮಂಗದ ಗುಂಪುಗಳು ಪ್ರತಿನಿತ್ಯ ನೀರಿನ ಸಲುವಾಗಿ ರಸ್ತೆಯ ಕಟ್ಟಿಗಳ ಮೇಲೆ ಕುಳಿತು ಪ್ರಯಾಣಿಕರನ್ನೇ ಬೇಡುತ್ತಾ ನೋಡುತ್ತಿರುತ್ತವೆ. ಹಗಲಿಡೀ ಮರಿಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಚರಪಡಿಸುತ್ತಿವೆ. ಎಷ್ಟೋ ಮಂಗಗಳು ನೀರಿಲ್ಲದೆ ಗಂಟಲೊಣಗಿ ಸಾಯುತ್ತಿವೆ.

ಸಮಾಜ ಸೇವಕ ಪುಟ್ಟಸ್ವಾಮಿಗೌಡ ಬಣದತ್ತ ಮುಂದುವರಿದ ವಲಸೆ ಗೌರಿಬಿದನೂರು ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ

ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಪಿಎಂಸಿ ಮಾಜಿ ಅಧ್ಯಕ್ಷ ಬೋರ್ವೆಲ್ ಅಶ್ವತ್ಥರದ್ಧಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಎಚ್.ಎಚ್.ಪುಟ್ಟಸ್ವಾಮಿಗೌಡ ಬಣಕ್ಕೆ ಸೇರ್ಪಡೆಗೊಂಡರು. ಚಿಪಂ ಮಾಜಿ ಉಪಾಧ್ಯಕ್ಷ ಪಿ ವಿ ರಾಘವೇಂದ್ರ ಹನುಮಾನ್, ಮುಖಂಡರಾದ ರಾಮಕೃಷ್ಣ ರೆಡ್ಡಿ, ವೆಂಕಟರಾಮರೆಡ್ಡಿ ಇದ್ದರು.

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು: ಬುನಾವಣೆ ಸಮೀಪಿಸುತ್ತಿದ್ದಂತೆ ತಾಲೂಕಿನ ರಾಜಕೀಯ ಗರಿಗೆದರಿದೆ. ರಾಷ್ಟ್ರೀಯ ಪಕ್ಷಗಳನ್ನು ಮೀರಿಸುವಂತೆ ಪಕ್ಷೇತರ ಅಭ್ಯರ್ಥಿ ಪೈಪೋಟಿ ನೀಡುತ್ತಿರುವುದರಿಂದ ಈ ಬಾರಿ ಕ್ಷೇತ್ರದಿಂದ ಅಭ್ಯರ್ಥಿಯ ಫಲಿತಾಂಶ ಹೊರಬೀಳುವುದು ನಿಜಕ್ಕೇವಾಗಿ ಕಂಡು ಬರುತ್ತಿದೆ.

ಕೈ ವಿರುದ್ಧ ಪುಟ್ಟಸ್ವಾಮಿಗೌಡ ಪೈಪೋಟಿ: ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸತತ 6ನೇ ಬಾರಿಗೆ ಶಾಸಕರಾಗಬೇಕು ಎಂದು ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದಾರೆ. ಜಿಎಎಸ್ ಕೂಡ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಸಿ.ಆರ್.ನರಸಿಂಹಮೂರ್ತಿ ಅವರನ್ನು ಈ ಬಾರಿ ಕೂಡ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ ಬಿಜೆಪಿ ರಾಜಕೀಯಕ್ಕೆ ಹೊಸಬರಾದ ಡಾ.ಎಚ್.ಎಸ್.ಶಶಿದರ್ ಅವರನ್ನು ಕಣಕ್ಕಿಳಿಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕೆ.ಎಚ್.ಪಿ ಬಣಕ್ಕೆ ನೇರ ಎದುರಾಳಿಯಾಗಿದ್ದು, ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿಯ ಅರ್ಪಣೆ: ನಾಲ್ಕು ವರ್ಷಗಳಿಂದ ಸಮಾಜ ಸೇವೆ ನಡೆಸಿಕೊಂಡು ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕೆ.ಎಚ್.ಪುಟ್ಟಸ್ವಾಮಿಗೌಡ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವಂತೆ ಅರ್ಪಣೆ ನಡೆಸುತ್ತಿದ್ದಾರೆ. ಹೋದ ಕಡೆಯಲ್ಲಾ ಜನ ಬೆಂಬಲ ವ್ಯಕ್ತವಾಗುತ್ತಿದೆ. ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸ್ವ ಪಕ್ಷಗಳನ್ನು ತೊರೆದು ಪುಟ್ಟಸ್ವಾಮಿಗೌಡರ ಬಣದ ಕಡೆಗೆ ವಲಸೆ ಬರುತ್ತಿರುವುದರಿಂದ ಗೌಡರ ಬಲ ದಿನೇದಿನ ಹೆಚ್ಚಾಗುತ್ತಿರುವುದನ್ನು ನೋಡಿಸುತ್ತಿದೆ. ಕಾಂಗ್ರೆಸ್ ಮೊದಲ ಸಾಲಿನ ನಾಯಕ 2 ವರ್ಷದ ಹಿಂದೆಯೇ ಕಾಂಗ್ರೆಸ್ ತೊರೆದು ಪುಟ್ಟಸ್ವಾಮಿಗೌಡರ ಬಣಕ್ಕೆ ಸೇರ್ಪಡೆಗೊಂಡು ಗೌಡರ ಬಣವನ್ನು ರಾಜಕೀಯವಾಗಿ ಬಲಗೊಳಿಸಿದ್ದಾರೆ. ಇತ್ತೀಚೆಗೆ ಮಾಜಿ ಶಾಸಕ ಎನ್.ಜ್ಯೋತಿರೇಡ್ಡಿ ಹಾಗೂ ಬೆಂಬಲಿಗರು ಗೌಡರ ಬಣಕ್ಕೆ ಸೇರ್ಪಡೆಯಾದ ಬಳಿಕ ತಾಲೂಕಿನ ಪ್ರಮುಖ ಜಿಎಎಸ್ ಮುಖಂಡ, ತಾಪಂ ಮಾಜಿ ಸದಸ್ಯ ಅಶ್ವತ್ಥರದ ಸಯ್ಯದ್ ಜಾಮೀನ್ ರಜಾ, ಕಾಂಗ್ರೆಸ್ ಮುಖಂಡರಾದ ತಾಪಂ ಮಾಜಿ ಸದಸ್ಯ ಗಂಗಾಧರಪ್ಪ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಬೋರ್ವೆಲ್ ಅಶ್ವತ್ಥರದ್ಧಿ ಕೂಡ ಗೌಡರ ಬಣಕ್ಕೆ ಬಂದಿರುವುದು ಗೌಡರ ಬಣಕ್ಕೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ತಂದಿದೆ.

ಕಾಂಗ್ರೆಸ್ ಕೋಟೆಯಲ್ಲಿ ಕಂಪನ ಗೌರಿಬಿದನೂರು ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮೊದಲಿನಿಂದಲೂ ಜಿಎಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆದು ಕಾಂಗ್ರೆಸ್ ಗೆಲುವಿನ ಕೇಕೆ ಹಾಕುತ್ತಿತ್ತು. ಆದರೆ ಫಲವಾಗಿ ಹಾಲಿ ಶಾಸಕ ಶಿವಶಂಕರರೆಡ್ಡಿ ಸತತ ಐದನೇ ಬಾರಿ ಗೆಲುವು ಸಾಧಿಸಿ ಈಗ 6ನೇ ಬಾರಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಪುಟ್ಟಸ್ವಾಮಿಗೌಡರು ತಮ್ಮ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಯುವಕರು, ಮಹಿಳೆಯರ ಮನ ಗೆಲ್ಲುವ ಕೆಲಸ ಮಾಡಿದ್ದಾರೆ. ವಿವಿಧ ಸಮೀಕ್ಷೆಗಳಲ್ಲಿ ಕೂಡ ಗೌಡರ ಪರ ಜನರು ಒಲವು ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಕಂಪನ ತುರುವಾಗಿದೆ.

ವಿರೋಧಿಗಳ ನಿರ್ದೋಷಿತ್ವ ಜನಪ್ರಿಯತೆ ಪುಟ್ಟಸ್ವಾಮಿಗೌಡ ಅವರು ಕಡಿಮೆ ಅವಧಿಯಲ್ಲಿ ಸಂಪಾದಿಸಿರುವ ಜನಪ್ರಿಯತೆ ವಿರೋಧಿಗಳ ನಿರ್ದೋಷಿತ್ವ. ಗೌಡರ ಓಟಕ್ಕೆ ಬೇಕೆ ಹಾಕುವುದು ಹೇಗೆ ಎಂದು ವಿರೋಧಿಗಳೆಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದರೂ ಗೌಡರ ಬಣದ ಕಡೆಗೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ನಿತ್ಯ ವಿವಿಧ ಗ್ರಾಮಗಳ ಜನ ಸದ್ದಿಲ್ಲದೇ ಗೌಡರ ಬಣಕ್ಕೆ ಜಿಗಿಯುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಯಾವುದೇ ಪ್ರಜಾರವಿಲ್ಲದೆ ವಲಸೆ ಪರ್ವ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ರಾಜಕೀಯಕ್ಕೆ ಸಮಾಜ ಸೇವೆಯೇ ನನ್ನ ಮೊದಲ ಅಡ್ಡತೆ. ಕಳೆದ ನಾಲ್ಕು ವರ್ಷದಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಜನನೇವೆ ಮಾಡಿಕೊಂಡು ಬರುತ್ತಿದ್ದೇವೆ. ಗೌರಿಬಿದನೂರು ಜನರ ಪ್ರೀತಿ ವಿಶ್ವಾಸಕ್ಕೆ ಮಣಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಪ್ರೀತಿ ವಿಶ್ವಾಸದಿಂದ ಜನರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ. ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ತಾವು ಅಯ್ಯಿ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.



ರಸ್ತೆಗೆ ಚೆಲ್ಲಿದ ನೀರಿನಿಂದ ಬಾಯಾರಿಕೆ ನೀಗಿಸಿಕೊಂಡ ಮಂಗಳ.



ಪ್ರಯಾಣಿಕರ ವಾಹನದ ಮೇಲೆ ನೀರಿಗಾಗಿ ಬೇಡುತ್ತಿರುವ ಮಂಗಳ.

ನಿತ್ಯ ಕೊಟ್ಟಿಹಾರ ಮತ್ತು ಉಜಿರೆ ಮಾರ್ಗವಾಗಿ ಸಾಗುವ ಸಾವಿರಾರು ಪ್ರಯಾಣಿಕರಲ್ಲಿ ಬಹುತೇಕರು ಹಣ್ಣು ಮತ್ತು ತಿಂಡಿಗಳನ್ನೇ ಮಂಗಳಗಳಿಗೆ ಚೆಲ್ಲ ಹೋಗುತ್ತಾರೆ. ಆದರೆ ಬಾಯಾರಿಕೆಯಿಂದ ಅಂಗಲಾಚುವ ವಾನರಗಳಿಗೆ ನೀರನ್ನು ನೀಡುವವರು ಯಾರೂ ಇಲ್ಲ. ಇಲ್ಲಿನ ಮಂಗಳಗಳು ನದಿ ನೀರನ್ನೇ ಅವಲಂಬಿಸಿವೆ. ಈಗ ನದಿಗಳಲ್ಲಿ ನೀರು ಅಂಕಿರುವುದರಿಂದ ಪ್ರಯಾಣಿಕರತ್ತ ಅಂಗೈ ಬಾಚುತ್ತಿವೆ. ಮಂಗಳಗಳು ನೋಡದೆ ಚಂದವೆಂದು ಪೋಟೋ ತೆಗೆಯಲು ನಿಲ್ಲುವ

ಪ್ರಯಾಣಿಕರ ವಾಹನಗಳ ಮೇಲೆ ಹತ್ತಿ ಮಂಗಳಗಳು ನೀರಿಗಾಗಿ ತಡೆಕಾಡುತ್ತಿವೆ. ಜನರು ನೀರು, ಜ್ಯೂಸ್ ಇತ್ಯಾದಿ ಕುಡಿದು ಕಸವೆಂದು ರಸ್ತೆಯ ಬದಿಗೆ ಎಸೆವ ಬಾಟಲಿಗಳಲ್ಲಿ ನಾಲಿಗೆ ಹಸಿ ನೀರಾದರೂ ಸಿಗಬಹುದಾದ ಎಂದು ತಡೆಕಾಡುತ್ತಿವೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಕೂಡ ಅಲ್ಲಲ್ಲಿ ನೀರಿನ ಹೊಂದ, ಕಟ್ಟಿ ನಿರ್ಮಿಸಿ ನೀರು ತುಂಬಿಸುವ ಮೂಲಕ ಪ್ರಾಣಿಗಳ ಬಾಯಾರಿಕೆ ನೀಗಿಸಲು ಕ್ರಮ ತೆಗೆದುಕೊಳ್ಳಬೇಕೆಂಬ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಕಾಂಗ್ರೆಸ್ ಕೋಟೆಯಲ್ಲಿ ಕಂಪನ ಗೌರಿಬಿದನೂರು ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮೊದಲಿನಿಂದಲೂ ಜಿಎಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆದು ಕಾಂಗ್ರೆಸ್ ಗೆಲುವಿನ ಕೇಕೆ ಹಾಕುತ್ತಿತ್ತು. ಆದರೆ ಫಲವಾಗಿ ಹಾಲಿ ಶಾಸಕ ಶಿವಶಂಕರರೆಡ್ಡಿ ಸತತ ಐದನೇ ಬಾರಿ ಗೆಲುವು ಸಾಧಿಸಿ ಈಗ 6ನೇ ಬಾರಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಪುಟ್ಟಸ್ವಾಮಿಗೌಡರು ತಮ್ಮ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಯುವಕರು, ಮಹಿಳೆಯರ ಮನ ಗೆಲ್ಲುವ ಕೆಲಸ ಮಾಡಿದ್ದಾರೆ. ವಿವಿಧ ಸಮೀಕ್ಷೆಗಳಲ್ಲಿ ಕೂಡ ಗೌಡರ ಪರ ಜನರು ಒಲವು ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಕಂಪನ ತುರುವಾಗಿದೆ.

ವಿರೋಧಿಗಳ ನಿರ್ದೋಷಿತ್ವ ಜನಪ್ರಿಯತೆ ಪುಟ್ಟಸ್ವಾಮಿಗೌಡ ಅವರು ಕಡಿಮೆ ಅವಧಿಯಲ್ಲಿ ಸಂಪಾದಿಸಿರುವ ಜನಪ್ರಿಯತೆ ವಿರೋಧಿಗಳ ನಿರ್ದೋಷಿತ್ವ. ಗೌಡರ ಓಟಕ್ಕೆ ಬೇಕೆ ಹಾಕುವುದು ಹೇಗೆ ಎಂದು ವಿರೋಧಿಗಳೆಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದರೂ ಗೌಡರ ಬಣದ ಕಡೆಗೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ನಿತ್ಯ ವಿವಿಧ ಗ್ರಾಮಗಳ ಜನ ಸದ್ದಿಲ್ಲದೇ ಗೌಡರ ಬಣಕ್ಕೆ ಜಿಗಿಯುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಯಾವುದೇ ಪ್ರಜಾರವಿಲ್ಲದೆ ವಲಸೆ ಪರ್ವ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ರಾಜಕೀಯಕ್ಕೆ ಸಮಾಜ ಸೇವೆಯೇ ನನ್ನ ಮೊದಲ ಅಡ್ಡತೆ. ಕಳೆದ ನಾಲ್ಕು ವರ್ಷದಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಜನನೇವೆ ಮಾಡಿಕೊಂಡು ಬರುತ್ತಿದ್ದೇವೆ. ಗೌರಿಬಿದನೂರು ಜನರ ಪ್ರೀತಿ ವಿಶ್ವಾಸಕ್ಕೆ ಮಣಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಪ್ರೀತಿ ವಿಶ್ವಾಸದಿಂದ ಜನರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ. ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ತಾವು ಅಯ್ಯಿ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ ಪುಟ್ಟಸ್ವಾಮಿಗೌಡ ಕರೀನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವಾ ಕಾರ್ಯಗಳು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಜನ ಮಾನಸದಲ್ಲಿ ಉಳಿದಿದೆ. ಆದರೆ ಫಲವಾಗಿ ಇಂದು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಾಂತರವಾಗಿ ಜನಸ್ತಂಧನ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಲು ಪುಟ್ಟಸ್ವಾಮಿಗೌಡರಿಂದ ಮಾತ್ರ ಸಾಧ್ಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿರಿಸಬೇಕಾದರೆ ಗೌಡರನ್ನು ಚುನಾವಣೆಯಲ್ಲಿ ಗೆಲಿಸಬೇಕು. ಇದರಿಂದ ನಮ್ಮ ಭವಿಷ್ಯಕ್ಕೂ ಅನುಕೂಲ ವಾಗಲಿದೆ ಎಂದು ಗೌಡರ ಬಣದ ಮುಖಂಡರು ತಾವೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕೌಡರ ಬಣ ಪ್ರತಿಷ್ಠೆಯ ಕಣ